

'ಗಾಳಿ ಬಂದಾಗ ತೂರಿಕೋ' ಎನ್ನುವಂತೆ ಆ ಬಿಡುವಿನ ವೇಳೆ ಬೇರೆ ಹವ್ಯಾಸ ಬೆಳೆಸಿಕೊಳ್ಳಿ. 'ಸಮಯ ನಮ್ಮನೆಂದೂ ಕಾಯುವುದಿಲ್ಲ'. ಸಾಯಂಕಾಲ ಅಂಗಳ ಶುಚಿ ಮಾಡಿ ನೀರು ಹಾಕಿ ಪುಟ್ಟ ಕೈತೋಟ ಮಾಡೋಣ' ಎಂದಳು. ತಕ್ಷಣ ಆನಂದ 'ಇವತ್ತು ಬೇಡ ಅಜ್ಜಿ, ನಾಳೆ ಮಾಡೋಣ' ಎಂದು ರಾಗ ಎಳೆದ. "ಇವತ್ತೇ ಶುರು ಮಾಡೋಣ ಅಲ್ಲಾ ಅಂಜಲಿ, 'ನಾಳೆ ಎಂದರೆ ಹಾಳು' ಎಂದು ಪ್ರಶ್ನಿಸಿದಳು. ಅಂಜಲಿ, 'ಹೋಗಿ... ನನಗೆ ಗಲೀಜು ಕೆಲಸ ಆಗುವುದಿಲ್ಲ, ನನ್ ಬಟ್ಟೆ, ಕೈ ಕೊಳಕಾಗುತ್ತೆ. ನನಗೆ ಅಷ್ಟು ಶಕ್ತಿನೂ ಇಲ್ಲ' ಎಂದಳು.

ಅಜ್ಜಿ, "ನಿಮ್ಮ ಅಮ್ಮ ಸಹ ಸಹಾಯ ಮಾಡುತ್ತಾಳೆ. 'ಒಗ್ಗಟ್ಟಿನಲ್ಲಿ ಬಲವಿದೆ', 'ಶಕ್ತಿಯಿಲ್ಲದ ಯುಕ್ತಿ ಮೇಲು'. ರುಚಿಯಾದ ಹಣ್ಣು, ತರಕಾರಿ ಬೆಳೆದು ತಿನ್ನೋಣ. 'ಕೈ ಕೆಸರಾದರೆ ಬಾಯಿ ಮೊಸರು' ಎಂದಳು. ಇಷ್ಟೆಲ್ಲ ಹೇಳಿದ ಮೇಲೆ ಇಬ್ಬರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಆಗ ಅಜ್ಜಿ, "ನೋಡಿದೀರಾ ಮಕ್ಕಳೇ, ಎರಡೂ ಕೈ ಸೇರಿದರೆ ಚಪ್ಪಾಳೆ ಆಗೋದು. ಹಾಗೆಯೇ ನಾವು ಎಲ್ಲರೂ ಸೇರಿ ಕೆಲಸ ಮಾಡೋಣ. ನಡೀರೀ, ಊಟದ ಹೊತ್ತು ಆಯಿತು. ಅಮ್ಮನಿಗೆ ಇದೆಲ್ಲ ಹೇಳೋಣ. 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಅಂತಾರೆ. ನಿಮ್ಮಮ್ಮ 'ಹಾಲಿದ್ದಾಗ ಹಬ್ಬ ಮಾಡುವ, ಬಿಸಿಲಿದ್ದಾಗ ಹಪ್ಪಳ ಮಾಡು' ಅನ್ನುವಂತೆ ಅವಳ ಕೆಲಸ ಅವಳು ಮಾಡುತ್ತಿದ್ದಾಳೆ. ಊಟ ಮುಗಿಸಿ ಒಂದು ನಿಧ್ನ ತೆಗೆದು ಮುಂದಿನ ಕೆಲಸ ಮಾಡೋಣ" ಎಂದಳು. ಮಕ್ಕಳು ಕುಣಿಯುತ್ತಾ ಒಳಗೆ ಹೋದರು.

ಆಗ ವೆಂಕಜ್ಜಿ ತನ್ನ ಮನಸ್ಸಿನಲ್ಲೇ 'ಮಾತೇ ಮುತ್ತು, ಮಾತೇ ಮೃತ್ಯು' ಅಂತಾರೆ. ಒಳ್ಳೆಯ ಮಾತಿನಲ್ಲಿ ಮಕ್ಕಳನ್ನು ಒಲಿಸಿಕೊಳ್ಳಬೇಕು. ಇಷ್ಟರ ಮೇಲೆ 'ಜಾಣರಿಗೆ ಮಾತಿನ ಪೆಟ್ಟು, ದಡ್ಡರಿಗೆ ಲತ್ತೆಯ ಪೆಟ್ಟು' ಎನ್ನುವ ಮಾತೂ ಇದೆ. ಆದರೆ, ನಮ್ಮ ಮನೆಯ ಮಕ್ಕಳು ಒಳ್ಳೆಯ ಮಕ್ಕಳು ಎಂದುಕೊಂಡು ಆಕಾಶದ ಕಡೆಗೆ ನೋಡಿ, ಸಾಯಂಕಾಲ ಮಳೆ ಬರುವ ಹಾಗಿದೆ. ಸದ್ಯ ಮಳೆ ಬರಲಿ. 'ಮಳೆ ಇಲ್ಲದೆ ಬೆಳೆ ಇಲ್ಲ, ನೀರಿಲ್ಲದೆ ಹೊಳೆ ಇಲ್ಲ'. ಈಗ ಬರುವುದು ಭರಣಿ ಮಳೆ ಇರಬಹುದು. 'ಭರಣಿ ಮಳೆ ಬಂದರೆ ಧರಣಿಯೆಲ್ಲಾ ಬೆಳೆ' ಎನ್ನುತ್ತಾರೆ ಎಂದು ಯೋಚಿಸುತ್ತಾ ಒಳಕ್ಕೆ ಹೋದರು.

ಮಕ್ಕಳೆಲ್ಲ ಊಟಕ್ಕೆ ಕುಳಿತಿದ್ದರು. ಅಜ್ಜಿಯೂ ಅವರ ಜೊತೆ ಕುಳಿತರು. "ಮಕ್ಕಳೇ, ಇದು ವಸಂತ ಕಾಲ. ಗಿಡ ಮರಗಳೆಲ್ಲಾ ಚಿಗುರಿ ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತದೆ. ಇದು ಮಾವು ಮತ್ತು ಹಲಸಿನಹಣ್ಣಿನ ಕಾಲ ನಿಮ್ಮ ಅಪ್ಪನಿಗೆ ಎರಡೂ ಹಣ್ಣುಗಳನ್ನು ತರಲು ಹೇಳಿದ್ದೇನೆ. 'ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು' ಎನ್ನುವಂತೆ ನಾವು ಹಣ್ಣನ್ನು ತಿಂದು ಕೈತೋಟದ ಕೆಲಸ ಮಾಡೋಣ" ಎಂದರು. ■

ಕೌದಿ



■ ಸೋಮಲಿಂಗ ಬೇಡರ ಆಳೂರ ಕಲೆ: ಸಂತೋಷ್ ಸಹಿಸಿತ್ತು

ಅಜ್ಜಿ ನನಗೆ ಹೊಲಿದುಕೊಡು ಚಂದದೊಂದು ಕೌದಿ ಅದನು ಹಾಸಿ ಹೊದ್ದುಕೊಂಡು ಮಾಡ್ತೆ ನಾನು ನಿಧ್ನಿ

ಅಮ್ಮ ತೊಟ್ಟು ಬಿಟ್ಟ ಸೀರೆ ಧಡಿಯ ಸುತ್ತಿ ಇಡುವೆ ಅಪ್ಪನುಳಿಯ ಅಂಗಿ ದೋತ್ರ ಹುಡುಕಿ ತಂದು ಕೊಡುವೆ

ಗುಬ್ಬಿ ಕೋಳಿ ಕಾಲುಗಳನು ದಾರದಲ್ಲಿ ಮೂಡಿಸು ಸೂರ್ಯ ಚಂದ್ರ ಚುಕ್ಕಿ ಮೋಡ ಚಿದಿಯೊಳಗೆ ತೋರಿಸು

ಬಟ್ಟೆ ಹೊಲಿವರಲ್ಲಿ ಹೋಗಿ ಚಿದಿ ಬಟ್ಟೆ ತರುವೆ ಸೂಜಿಯಲ್ಲಿ ದಾರ ಪೋಣ್ಣೆ ಕೊಡಲು ಹತ್ರ ಇರುವೆ

ಸೀರೆ ದೋತ್ರ ಜೋಡ್ಡಿ ಲ್ಯಾವಿ ಕಟ್ಟುವಾಗ ಇರುವೆ ನಾಲ್ಕು ಮೂಲೆಯಲ್ಲಿ ಇಡಲು ಕಲ್ಲು ಹುಡುಕಿ ತರುವೆ

ಅಬ್ಬಾ! ಎಷ್ಟು ಚಂದ ಅಜ್ಜಿ ನೀನು ಹೊಲಿವ ಕೌದಿ ಸಾಟಿಯಾಗವಿದರ ಮುಂದೆ ಯಾವ ರಗ್ಗು ಗಾಡಿ!



ಮೃಷಿಕಾ ಮರಿಯಾದ
3ನೇ ತರಗತಿ, ಎಕ್ಸೆಲ್ ಪಬ್ಲಿಕ್ ಶಾಲೆ, ಬೆಂಗಳೂರು

ಎಳೆಯರು ಬಿಡಿಸಿದ ವರ್ಣಚಿತ್ರ, ರೇಖಾಚಿತ್ರಗಳನ್ನು ಅವರ ತರಗತಿ, ಶಾಲೆಯ ವಿವರ ಮತ್ತು ಭಾವಚಿತ್ರವನ್ನು ಲಗತ್ತಿಸಿ 'ಕುಂಚ ಪ್ರಪಂಚ' ವಿಭಾಗಕ್ಕೆ ಕಳಿಸಿಕೊಡಿ.
ವಿಳಾಸ: editorsu@sudha.co.in